WENDT (INDIA) LIMITED

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630
E-mail : wil@wendtindia.com
Web : www.wendtindia.com
CIN: : L85110KA1980PLC003913



1st December 2024

Stock Code: 505412

BSE Limited 1st Floor, New Trading Ring Rotunda Building, P J Towers Dalal Street, Fort Mumbai 400 001

National Stock Exchange of India Ltd. Plot No. C/1, G Block
Bandra - Kurla Complex Bandra (E)

Bandra - Kurla Complex, Bandra (E) Stock Code: WENDT

Mumbai 400 051

Dear Sir/Madam,

Sub: Proposed transfer of equity shares to the Investor Education and Protection Fund Authority

Pursuant to Regulation 47(3) of the Securities and Exchange Board of India (Listing Obligations and Disclosure Requirements) Regulations, 2015, we enclose a copy of the Notice published on 1st December 2024, in the newspapers [Financial Express (English) & Vijaya Karnataka (Kannada)] in connection with the proposed transfer of equity shares to the Investor Education and Protection Fund (IEPF) Authority pursuant to the provisions of 124(6) of the Companies Act, 2013 and the rules referred thereunder.

Kindly take note of the same.

Thanking you.

Yours faithfully, For **Wendt (India) Limited**

Arjun Raj P Company Secretary



2025 to be the 'year of industry': MP CM

MADHYA PRADESH CHIEF minister Mohan Yadav has declared 2025 as the "Year of Industry and Employment" to promote industrial development in the state. Under this initiative, the biennial flagship event, 'Invest Madhya Pradesh — Global Investors Summit 2025', will be organised in Bhopal in February 2025. The event will attract investors, interactive sessions on investment opportunities at

from November 24–30.

File tax returns till December 15

national and international

level. The minister was on a visit to the UK and Germany

TAX AUTHORITIES HAVE extended the income tax return filing deadline by another 15 days to December 15 for the financial year 2023-24. The due date for furnishing the return of income under section 139(1) of the Incometax Act, 1961 in the case of an assessee who is required to furnish a report referred to in section 92E, is November 30. The Central Board of Direct Taxes has extended the deadline to December 15, 2024, for the assessment year 2024-25, an official order said. The income tax return filing

deadline has been extended

international transactions and

are required to furnish reports

for taxpayers who have

under Section 92E.

PUBLIC NOTICE

BEFORE THE HON'BLE DELHI HIGH COURT

... PETITIONERS

BHARAT SANCHAR NIGAM LIMITED & ANR ...RESPONDENTS

PACE DIGITEK PRIVATE LIMITED & ANR.

Pace Digitek Pvt. Ltd., has filed Writ Petition (C No. 15518/2024 before the Hon'ble Delhi High Court challenging inter alia the tender evaluation process in respect of Tender No MM/BNO&M/BN-III/T-791/2024 issued on 15.02.2024 pertaining to "BharatNet Project." That Vide Order dated 27.11.2024, the Honble Delhi High Court has been pleased to permit the Petitioners to issue this public notice to invite concerned bidders to enter appearance before the Hon'ble Delhi High Court. Copies of the Orders passed in the pending Writ Petition may be accessed through the website of the Hon'ble Delhi High Court.

notice accordingly

All concerned are advised to take

GDP AT SEVEN-QUARTER LOW

Analysts pare India forecast after Friday's growth shocker

BLOOMBERG November 30

ECONOMISTS LOWERED THEIR India growth forecast after data released Friday showed a sharp deceleration of the country's economic expansion. The economy slumped to a seven-quarter low of 5.4% in the July–Sept period, much lower than consensus estimates and below the RBI's 7% projection. The softer expansion has prompted economists from Goldman Sachs Group to Barclays to lower their full-year growth estimates. Goldman's economists Santanu Sengupta and Arjun Varma have revised their projection to 6% for the year through March 2025, down from 6.4%. Other analysts also lowered their

The "growth shock" was due to "much lower manufacturing growth than assumed," said Madhavi Arora, lead economist at Emkay Global Financial Services,

Higher returns

likely for EPFO

The scheme is designed to

encourage employers to voluntar-

ily disclose and rectify past non-

legal repercussions.

compliance or under-compli-

ancewithout facing penalties or

support implementation of the

employment-linked incentive

scheme announced in Union

Budget 2024-25, to foster

employment generation and

incentivise formalisation of jobs

in the economy. It is expected

that several small establish-

ments (under MSME sector or

otherwise) might wish to avail of

the benefits under the ELI

scheme, but would be worried in

enrolling under EPFO, the

release said. The board also rati-

fied the extension of EDLI

(employees' deposit linked

insurance) benefits with retro-

spective effect from April 28,

2024. Under this scheme, an

insurance cover in the range of

₹2.5 lakh to ₹7 lakh is provided

to the dependents of the mem-

This amnesty scheme will

members

forecasts aggressively for the year.

REVISED PROJECTIONS

■ Goldman Sachs revises projection to down from

■ IDFC First Bank says higher chance of rate cut cycle from Dec

■ Barclays, Standard

Chartered also lower

growth estimates

Emkay Global Financial Services lowers growth forecast to 6% from 6.5%

who lowered her growth forecast to 6% from 6.5% earlier. "We see urban consumption staying pale ahead owing to weaker incomes, even as we believe that the pickup in rural consumption is only cyclical," she said. Falling wages, slumping company profits and high inflation have hurt economic activity in the last few quarters, prompting several Union ministers to call for inter-

tikanta Das has steadfastly refused to ease borrowing costs, calling it "very risky" as inflation remains high. The central bank will hold its next scheduled monetary policy meeting on Dec. 6. The disappointing GDP print is "likely to create more pressure to fast-track government capital expenditure," Standard Chartered economists Anubhuti Sahay and Saurav Anand wrote. "However, the sharp manufacturing slow-

ber than last year.

"In November, we see a

activities like yoga, Zumba,

pilates, low-intensity cardio, etc,

down in the second quarter is unlikely to reverse quickly."

There is now a "higher chance of the rate cut cycle starting from December,"wrote IDFC First Bank economist Gaura Sen Gupta in a note. Even if a rate cut is not a certainty, policymakers may have to lower banks' cash reserve ratio, or the share of deposits lenders must set aside, or activate some other kinds of liquidity measures to help increase lending capacity of banks, said a few economists, including those at Standard Chartered.

RBI will have to change its projections for both inflation and GDP in the policy as price pressures have been higher so farthan the RBI forecast of an average 4.5% for the financial year, and GDP growth for the quarter has come much below expectations, said Madan Sabnavis, chief economist, Bank of Baroda. "It would be of interest to see what the projections this time are," he said.

Trai rule to trace SMS applicable from Dec 11

FE BUREAU New Delhi, November 30

THE TELECOM REGULATORY Authority of India (Trai) on Saturday extended the deadline on the SMS traceability guidelines for telecom operators to December 10 from November 30.

The new system requires certain technical tweaks from telemarketers that involves defining principal entity (PE)-Telemarketers (TMs) chain, based on which the telecom operators will be able to trace the messages. In absence of the same, the telemarketers will be blocked from sending the messages. The new system is being

introduced to curb the menace of spam messages and directly tracing the defaulters who are responsible for such unsolicited communication. Trai has extended the deadline after assessing the progress of PE-TM chain declaration and on request from telecom operators. Earlier, Trai extended the deadline to November 30 from November 1.



In a communication to Trai, telecom operators earlier said that while they are technically ready for implementation of the traceability of messages, there could be challenges which may be faced at the end of the principal entities and the telemarketers to register their complete chain on the DLT (distributed ledger technology) platform. The same could also lead to disruption of critical messages. Trai, however, said that more than 27,000 PEs have already registered their chains with the respective Access Providers and further registration is in progress at a rapid pace Lately, Trai also clarified that the rules won't cause any disruption in OTP messages. "Access Providers have sent

and are continuing to send warning notices to all PEs and TMs who have not yet implemented necessary changes,"Trai said in a release. The regulator said with effect from December 11, any traffic (messages) where the chain of telemarketers is not defined or does not match with a pre-defined chain shall be rejected."PEs and TMs are again advised to expedite the declaration of chains on priority as any message that fails to adhere to the traceability regulation will be rejected with effect from 11th of December 2024,"it added."All the Principal Entities (PE) and Telemarketers (TM) shall complete the PE-TM chain binding at the earliest to avoid disruption in the transmission of messages,"Trai said in a notification.

FROM THE FRONT PAGE

In smog-hit north, it's the time to Zumba

"THESE ARE MOSTLY the middle-aged, who are unable to exercise outdoors. When their activity is restricted, they switch to a safe, hygienic controlled

est rate cuts. Governor Shak-

gym environment," said Marya. Ozone sees 100-150 walk-ins in Delhi and 70-80 walk-insintier 2 cities like Ludhiana on a daily basis. Group activities like dance, Zumba and yoga are particularly popular.

people switch to gyms to enjoy working out in a group and in a healthy environment," added Marya, whose gym membership starts at ₹70,000 and goes up to ₹2.5 lakh per annum. Similarly, health and fitness

"This is another reason why

app FITPASS, where members have access to workout across 8,100 locations in 75+ cities in India for yoga, pilates, Zumba, kickboxing, spinning, aerobics and more, has seen revenue growth 1.75x higher in Novemand decline in high-intensity training,"said Akshay Verma, cofounder, FITPASS, adding, "Most of our partner gyms are equipped with HEPA filters and advanced air purification systems, ensuring cleaner and healthier air than outdoors or at home. Gyms offer a controlled environment with regular sanitisation protocols, making them a safer and more hygienic option for workouts." E-commerce giants Amazon

and Flipkart have seen a steady rise in demand for home workout equipment, reflecting significant shift toward at-home fitness solutions in the pollution months."We have observed an over 25% YoY growth in equip-

release said. The board also



ment needed for yoga, while demand for weights and dumbbells has surged by over 30% YTD,"said KN Srikanth, director, home, kitchen and outdoors, Amazon India. Srikanth said this year they have seen an over 10% increase in the premium range in the home workout categories, with products like adjustable dumbbells and 8-10 mmTPE yoga mats emerging as

bestsellers. "The walking pad and under-desk treadmill category has grown by over 50% YoY,"he added.

At Flipkart, categories such as home gym equipment and exercise bikes have seen a remarkable growth in recent months. The demand for home gym combos has surged by over 3X, and for treadmills, it has doubled by 2X. "This trend underscores evolving consumer behaviour toward athome fitness," said a Flipkart spokesperson.

Fintech startup SaveIN, which deals in embedded finance and pay-later options for healthcare treatments like alternative medicine, gyms, physiotherapists and more, has noticed a significant 60% rise in the first 15 days in November this year when people opted for gym memberships and personal training sessions. "The

smog in north India has made outdoor activities hazardous, forcing people to take to indoor fitness," said Jitin Bhasin, CEO & founder, SaveIN, whose startup offers no-cost EMI payment plans across 1,000 gyms in India. Live and virtual fitness ses-

sions in the form of yoga and dance classes are also trending. Wellness platform Habuild has designed an online yoga community where over 2 lakh people have joined free yoga challenges."Indoor exercises protect respiratory health and lowintensity activities like yoga or mobility exercises are excellent choices as they don't overwork the lungs. We advise our subscribers to use air purifiers or practice in a room with plants like snake plants or peace lilies to help improve air quality," said Saurabh Bothra, CEO & certified yoga instructor at Habuild.

financial strike; it was a double hit — targeting our financial stability and pulling us into a political controversy," Adani said. "After successfully raising ₹20,000 crore, we took the extraordinary decision to return the proceeds. We then further demonstrated our resilience by raising capital from several international sources and proactively reducing our Debt to EBITDA ratio to below 2.5 times an unmatched metric in the global infrastructure space," he added. Adani also said following the group's financial results in the same year (FY23), no foreign credit rating agency downgraded the conglomerate. "Finally, the Supreme Court of India's affirmation of our actions validated our approach,"he said.

Maruti in driver's seat, pushing Toyota sales 37% y-o-y

"More than 5,000 units of

the Invicto have been sold, and the demand is steady at 300-350 units every month." The success of Toyota-badged models hasn't dented the demand for original Maruti Suzuki models. For instance, sales of the Fronx have shot up from 74,834 units to 130,602 units this year, of the Ertiga from 104,136 units to 158,885 units, and of the Grand Vitara from 98,462 units to 105,506 units. Next year, this partnership with go electric, as Suzuki is developing a battery electric vehicle and will supply it to Toyota (in addition to selling it under the Maruti Suzuki badge). model will be manufactured at the Suzuki Gujarat

ber in case of death. The proposal, supported by actuarial Authorized Signatory of valuation indicating a surplus of ₹6,385.74 crore, has been Pace Digitek Pvt. Ltd. approved to ensure uninter-

राष्ट्रीय बीज निगम लिमिटेड

NATIONAL SEEDS CORPORATION LTD. भारत सरकार का उपक्रम-मिनी रत्न कम्पनी) (A Govt. of India Undertaking-Mini Ratna Company) कॉरपोरेट पहचान संख्या (CIN): U74899DL1963GOI003913 क्षेत्रीय कार्यालय : ब्लॉक–एक्यू, प्लॉट–12, सेक्टर–5, सॉल्ट लेक, कोलकाता–700091 फोन: 033-2367-1077 / 74, ई-मेल : nsc.kolkata.ro@gmail.com

सं.:- उत्पादन - 03/ एन.एस.सी.:कोल/2024-25/ दिनांक: 30-11-2024 सूचना / NOTICE

F.O.R के आधार पर ओडिशा राज्य के ब्लॉक स्तर पर प्रमाणित श्रेणी के मृंगफली बीजों के ताजा तैयार उत्पाद की आपूर्ति के लिए अल्पकालिक (07 दिन) ई-निविदा सूचना आमंत्रित की जाती है, जब पैकिंग सामग्री आपूर्तिकर्ता द्वारा प्रदान की जाएगी।

Short term (07 days) e-Tender Notice is invited for Supply of fresh finished product of Groundnut Certified seeds on F.O.R Basis to Odisha State (upto Block Level) when packing material is provided by Supplier.

www.indiaseeds.com under Public Notice बसाइट www.indiaseeds.com देखें। उक्त (Tender / Quotations). Online bids for the निविदा हेत् ऑनलाइन बोली प्रस्ताव निगम के above tenders may be submitted separatel ई-पोर्टल: https://indiaseeds.enivida. at NSC e-Portal:https://indiaseeds com पर अधिकतम 07.12.2024 के 14:30 at NSC e-Portal:https://indiaseeds. शुद्धिपत्र∕ परिशिष्ट निगम की वेबसाइट पर 07-12-2024. Corrigendum/addendum, if any, shall only be published in NSC's website क्षेत्रीय प्रबंधक, राष्ट्रीय बीज निगम, कोलकाता / Regional Manager, NSC, Kolkata

के लिए जन सूचना For details, please visit NSC's websit

WENDT (INDIA) LIMITED CIN:L85110KA1980PLC003913

Regd. Office: Flat. No. A2-105, Cauvery Block, National Games Housing Complex, Koran Bangalore - 560047, Telephone: +91-4344-405500; Telefax:+91-4344-405620 / 405630. E-mail: investorservices@wendtindia.com, Web: www.wendtindia.com

NOTICE TO MEMBERS

Notice is hereby given pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 notified by the Ministry of Corporate Affairs. As per section 124(6) of the Companies Act, 2013 ('the Act') and the above

mentioned Rules, all shares in respect of which dividends have not been paid or claimed for seven consecutive years or more are required to be transferred to the Demat Account of the Investor Education Protection Fund ('IEPF') Authority. In respect of the Interim Dividend declared for the financial year 2017-18, the due date for transfer of shares as per the Act / Rules is 2nd March 2025. Adhering to the various requirements set out in the Rules, the Company has communicated individually to the concerned shareholders whose shares are required to be transferred to IEPF Authority under the said Rules at their latest available address. The Company has uploaded full details of such shareholders and shares due for transfer to IEPF Authority on its website https://wendtindia.com/investors/ for verification by the concerned shareholders. Shareholders may note that both unclaimed dividends and the shares to be transferred to the IEPF Authority including all benefits accruing on such shares, if any, can be claimed by them from the IEPF Authority after following the due procedure prescribed in the Rules.

2025, the Company shall, with a view to comply with the requirements of the said Rules, transfer the shares to the IEPF Authority as per procedure stipulated therein without any further notice. Shareholders having any query in this regard, may contact the Company's Registrar

In case the Company does not receive the requisite documents by 7th February

and Share Transfer Agent or the Company as mentioned herein below:

No. 69/70, Sipcot Industrial Estate, Hosur - 635126, Tamil Nadu. Tel No.: +91-4344-405500. Fax: +91-4344-405620/405630. Email: arjunrajp@wendtindia.com

Date: 1st December 2024

Place: Bengaluru

Wendt (India) Limited **KFin Technologies Limited** Unit: Wendt (India) Limited Toll Free No.: 1800 3094 001. Web: www.wendtindia.com Contact Person: Mr. Arjun Raj P

Selenium Tower - B, Plot No. 31 & 32, Financial District, Nanakramguda, Serillingampally, Hyderabad – 500032. Email: einward.ris@kfintech.com Contact Person: Ms. Krishna Priya M

For Wendt (India) Limited

Arjun Raj P

Company Secretary

rupted benefits to EPF members. Also, the limit for auto claim settlement facility has been extended to ₹1 lakh from ₹50,000 earlier, including for those seeking advances for housing, marriage and education. The CBT also approved a proposal for simplification of the criteria for empanelling of banks for centralised collection of EPF contributions. It will now include all agency banks listed with RBI. The CBT approved the empan-

elling of other scheduled commercial banks that are not RBI agency banks but have a minimum of 0.2% of total EPFO collection. This criterion has been relaxed from the earlier 0.5%, the

SIEMENS

means, as per the matters stated in the Notice.

registered their e-mail address.

Depository Participants.

Place: Mumbai

Siemens Limited

Date: November 30, 2024

CIN: L28920MH1957PLC010839

Tel.: +91 22 6251 7000 | **Fax:** +91 22 2436 2403

Depository Limited ("NSDL") www.evoting.nsdl.com.

approved the full rollout of the centralised pension payment system (CPPS) from Jan. 1, 2025. The CPPS is set to be implemented as part of the EPFO's IT modernisation project, which will benefit more than 7.8 million EPS pensioners of EPFO, which includes streamlined pension disburse-In the current fiscal, 38.3 million

claims have already been settled for more than ₹1.57 lakh crore.

Religare warned for disclosure breach

However, the Burman family opposed Asthaana's appointment and wrote to the Sebi that mandatory shareholder approval was not taken within three months of the appointment. Burman family holds around 25% stake in Religare Enterprises. Religare's management, led by its chairperson Rashmi Saluja, and the Burman family-controlled firms, are locked in a battle to control the

For **Siemens Limited**

Ketan Thaker

Company Secretary

Place: Gurugram

Date: November 30, 2024

financial services company.

makes us

the more the world will scrutinise you. But it is precisely in that scrutiny that you must find the courage to rise, to challenge the status quo, and to build a path

its own equity, Adani said the resistance was intense and took away \$30 billion of debt financing from its other green energy projects."We wanted to replace every two tons of poor-quality Indian coal with one ton of high-quality coal from Australia. But the resistance from NGOs was huge and lasted almost a decade. While we now have a world-class operating mine in Australia, it could be seen as a great sign of our resilience,"he said. The second instance was the 2023 Hindenburg report on the group's financials, which came just as the group was getting ready to launch its ₹20,000-crore follow-on public issue."We faced a short-selling attack initiated from abroad. This was not a typical

bankrolled itself by funding the

entire project of \$10 billion with

This

TCIEXPRESS -LEADER IN EXPRESS-

Regd. Office: Flat Nos. 306 & 307, 1-8-271 to 273, Ashoka Bhoopal Chambers, S.P. Road, Secunderabad - 500 003, Telangana

Corp. Office: TCl House, 69, Institutional Area, Sector-32, Gurugram-122 001, Haryana Tel.: + 91 124 2384090-94, E-mail: secretarial@tciexpress.in, Website: www.tciexpress.in

TRANSFER OF EQUITY SHARES TO THE INVESTOR EDUCATION AND PROTECTION FUND (IEPF) AUTHORITY

Authority (Accounting, Audit, Transfer and Refund) Rules, 2016] ('IEPF Rules'), equity shares of those Members, who have not claimed/encashed dividend for last seven consecutive years or more, commencing from the interim (2rd) dividend for the FY 2017-18, are liable to be transferred by the Company to the demat account of IEPF authority (Authority).

concerned shareholders, whose dividend and equity shares associated with said dividend, are liable to be transferred to the Authority on March 09, 2025. The Company has also uploaded the full details of such shareholders on its website at www.tciexpress.in. The Shareholders are requested again to claim the dividend and equity shares including all benefits occurring on such shares on or before February 28, 2025, by making application to the Company.

IEPF Rules, the Company shall transfer the unclaimed dividend (along with corresponding equity shares of dividend) to the demat account of IEPF authority, as per procedure set out under the Rules.

The Shareholders may note that unclaimed dividend and equity shares linked to said dividend, can be

In case the Shareholders have any queries on the subject matter, they may contact to the Company and its

Name TCI Express Limited (Company)		Kfin Technologies Limited (RTA)		
Address	TCI House, 69, Institutional Area, Sector-32, Gurugram - 122	Selenium Tower B, Plot 31-32 Gachibowli, Financial District Nanakramguda, Hyderabad 500 032		
Contact	Tel: 91-124-238-4090-94,	Tel: 040 - 67161500 Fax: 040 - 23001153		

Company Secretary and Compliance Officer

Website: www.siemens.co.in financialexp.epapr.in

Contact / Email: Corporate-Secretariat.in@siemens.com / www.siemens.co.in/contact

contact Ms. Pallavi Mhatre, Senior Manager, NSDL at evoting@nsdl.com.

www.siemens.co.in and on the website of NSDL www.evoting.nsdl.com.

ment across India, allowing pensioners to access their pension from any bank or branch nationwide, expediting claim processing and eliminating the need for bank visits for verifications or undertaking submissions. During FY24, EPFO settled 44.5 million claims for an amount of ₹1.82 lakh crore.

Notice of Postal Ballot and Remote e-Voting information

Notice is hereby given that pursuant to Section 108, 110 and other applicable provisions, if any, of the

Companies Act, 2013 read with Rule 20 and 22 of the Companies (Management and Administration) Rules,

2014, Regulation 44 of the Securities and Exchange Board of India (Listing Obligations and Disclosure

Requirements) Regulations, 2015 (including any statutory modification(s) and/or re-enactment(s)

thereof for the time being in force) and guidelines prescribed by the Ministry of Corporate Affairs

vide General Circular nos. 14/2020 dated April 8, 2020, 17/2020 dated April 13, 2020, 22/2020 dated

June 15, 2020, 33/2020 dated September 28, 2020, 39/2020 dated December 31, 2020, 10/2021 dated

June 23, 2021, 20/2021 dated December 8, 2021, 3/2022 dated May 5, 2022, 11/2022 dated December

28, 2022, 09/2023 dated September 25, 2023 and 09/2024 dated September 19, 2024, the Company has dispatched the Notice of Postal Ballot ("Notice") on Saturday, November 30, 2024 through electronic

mode only, to those Members whose names are recorded in the Register of Members and / or Register of

Beneficial Owners maintained by the Depositories as on Monday, November 25, 2024, seeking approval

of the Members of the Company on Resolutions proposed to be passed by Postal Ballot, through electronic

The Notice is available on the Company's website www.siemens.co.in as well as on the Stock Exchange

websites (www.bseindia.com and www.nseindia.com) and on the website of National Securities

The detailed procedure for e-voting is enumerated along with the Notice. The remote e-voting period

commences on Sunday, December 1, 2024 at 9.00 a.m. (IST) and ends on Monday, December 30, 2024

at 5.00 p.m. (IST). The e-voting module shall be disabled by NSDL thereafter and voting will not be allowed

beyond the said date and time. The voting rights of the Members shall be in proportion to their share of

the paid-up equity share capital of the Company as on the Cut-Off Date i.e. Monday, November 25, 2024.

The instructions for the manner of e-voting are provided in the Notice for Members who have registered

their e-mail address as also for those Members who hold shares in physical form or who have not

Members holding shares in physical form and who have not yet registered their e-mail address are requested

to register the same with the Company by sending an e-mail to corporate-secretariat.in@siemens.com /

csg-unit@linkintime.co.in by submitting the requisite documents as mentioned in the Notice. Members

holding shares in electronic form are requested to get their e-mail address registered with their respective

In case of any difficulty or queries connected with remote e-voting, Members may refer the Frequently

Asked Questions (FAQs) for Members and e-Voting User Manual for Members available at the "Downloads"

section of www.evoting.nsdl.com or may also contact NSDL at its toll free no.: (022 - 4886 7000) or

The result of the Postal Ballot will be announced by 5.00 p.m. (IST) Wednesday, January 1, 2025.

The said results along with Scrutinizer's Report would be intimated to the Stock Exchanges where

the Company's shares are listed. The results will also be displayed on the Company's website

Regd. Office: Birla Aurora, Level 21, Plot No. 1080, Dr. Annie Besant Road, Worli, Mumbai - 400 030

Every attack

stronger: Adani "The more bold your dreams,

where none exists," he said. Adani also gave two other

examples of the resistance and challenges he has faced as a businessman. One was pertaining to the Carmichael coal mine in Australia, which faced years of protests and hold-ups from local groups between 2010 and 2019. Detailing how the group

Motor in Hansalpur.

NOTICE

For Kind Attention of Equity Shareholders

Notice is hereby given that, pursuant to the provisions of Companies Act, 2013 ('the Act') and the [IEPF

Adhering to the requirement of the Act and IEPF Rules, individual notice and reminders being sent to the

Any claim made after the above-mentioned dates shall be considered invalid and will not be taken on record and no claim shall lie against the Company thereafter and, with a view to comply with the aforesaid

claimed back from the IEPF authority, after complying with the procedure set out in IEPF Rules.

Registrar and Transfer Agents (RTA) as per given particulars:

Address	Sector-32, Gurugram - 122	Financial District Nanakramguda, Hyderabad 500 032		
Contact	Tel: 91-124-238-4090-94,	Tel: 040 - 67161500 Fax: 040 - 23001153		
E-mail	secretarial@tciexpress.in	einward.ris@kfintech.com		

BENGALURU

ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬಾಣಂತಿಯರ ಸಾವು: ತಜ್ಜರ ಸಮಿತಿ ರಚನೆ

ಬೆಳಗಾವಿ ಜಿಲ್ಲಾ ಔಷಧ ಉಗ್ರಾಣ ಪರಿಶೀಲಿಸಿದ

ತನಿಖೆಗೆ ಇಳಿದ

ಉಪಲೋಕಾಯುಕ್ತ

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ

ಯರ ಅಸಹಜ ಸಾವಿನ ಕುರಿತು ಸ್ವಯಂಪ್ರೇರಿತ

ಪ್ರಕರಣ ದಾಖಲಿಸಿಕೊಂಡಿರುವ ಉಪಲೋಕಾಯುಕ್ತ

ಬಿ. ವೀರಪ್ಪ ಅವರ ವರದಿ ನೀಡುವಂತೆ ಜಿಲ್ಲಾಧಿ

ಕಾರಿಗಳಿಗೆ ಆದೇಶಿಸಿದ್ದಾರೆ. ರಿಂಗರ್ ಲ್ಯಾಕ್ಟೇಟ್

ಬಗ್ಗೆ ಬಳ್ಳಾರಿ ಲೋಕಾಯುಕ್ತ ಎಸ್ಪಿ ಅವರಿಂದ ವರದಿ

ಪಡೆದು ಬಿ. ವೀರಪ್ಪ, ಕರ್ತವ್ಯಲೋಪ ಸಂಬಂಧ

ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಸ್ವಯಂಪ್ರೇರಿತ ಕೇಸ್

ದಾಖಲಿಸಿಕೊಂಡು ವಿವರಣೆ ನೀಡುವಂತೆ ನೋಟಿಸ್

ಜಾರಿಗೊಳಿಸಿದ್ದಾರೆ. ಜತೆಗೆ, ಬಾಣಂತಿಯರ ಸಾವಿಗೆ ಕಾರಣವಾದ ಅಂಶಗಳು ಹಾಗೂ ಆಸ್ಪತ್ರೆಯಲ್ಲಿ

ವ್ಯವಸ್ಥೆ ಕುರಿತಂತೆ ಸಮಗ್ರ ವರದಿ ನೀಡುವಂತೆ

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ,

ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಆಯುಕ್ತರಿಗೆ

ಬಾಣಂತಿಯರ

ಕಾರಣ ಎಂಬ ಆರೋಪದ

ಕುರಿತು 'ವಿಜಯ ಕರ್ನಾಟಕ'

ಈ ಆತಂಕಕಾರಿ ವಿಚಾರದ

ವರದಿ ಸಂಚಲನ ಸೃಷ್ಟಿಸಿತ್ತು.

ಲೋಕಾಯುಕ್ತ ಅಧಿಕಾರಿಗಳು.

ವಿಕ ಸುದ್ದಿಲೋಕ ಬೆಂಗಳೂರು

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ

ಈ ವಿಷಯ ತಿಳಿಸಿದರು

''ನ.11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 7 ಬಾಣಂತಿಯರು ಹಿಮೋಡಯಾಲಿಸಿಸ್ ಮತ್ತು ಬಹು ಅಂಗಗಳ ವೈಫಲ್ಯ ಹಾಗೂ ತೀವ್ರತರದ ಮೂತ್ರಪಿಂಡದ ಗಾಯದಂತಹ ತೊಂದರೆಯಿಂದ ಚಿಕಿತ್ತೆ


ಪಡೆಯಲು ದಾಖಲಾಗಿದ್ದರು. ಈ ಪೈಕಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಉಳಿದ ಮೂವರು ರೋಗಿಗಳ ಆಸ್ತಕ್ರೆಯಿಂದ ... ಚೇತರಿಸಿಕೊಳ್ಳುತ್ತಿದ್ದಾರೆ. ಬಾಣಂತಿಯರ ಸಾವಿನ ಕುರಿತು ತಜ್ಞರ ಸಮಿತಿ ರಚಿಸಿ ಘಟನೆ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ,'' ಎಂದರು.

'' ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನೈಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನೂ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು''

ನೈಜ ಕಾರಣಕ್ಕೆ ಅನರೋಬಿಕ್ ಟೆಸ್ಲಿಂಗ್: ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಬೇಟ್ ಬಳಕೆ ತಡೆಹಿಡಿಯಲಾಗಿದೆ ಎಂದು

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ''ಅನುಮಾನ ಬಂದ ಹಿನ್ನೆಲೆಯಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ತಡೆಹಿಡಿದು ಎಲ್ಲೂ ಬಳಸದಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿತ್ತು ಆದರೆ, ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಯ ಪರೀಕ್ಷೆ ವೇಳೆ ಬಳಸಬಹುದು ಎಂಬ

ವರದಿ ಹಿನ್ನೆಲೆಯಲ್ಲಿ ಸ್ಟ್ಯಾಂಡರ್ಡ್ ಹೊಂದಿದ ಬ್ಯಾಚ್ಗಳ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಇದರ ಬಳಕೆ ತಡೆಹಿಡಿಯಲಾಗಿದೆ,'' ಎಂದು ಹೇಳಿದರು. ''ರಿಂಗರ್ ಲ್ಯಾಕ್ಫೇಟ್ ಗ್ಲುಕೋಸ್ ಅನ್ನು ಈ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ಬಳಕೆ ಮಾಡಲಾಗುತ್ತಿತ್ತು . ಈ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್ ಗಳಲ್ಲಿ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್ ಗಳ ದ್ರಾವಣವನ್ನು ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು. ಆ ಬಳಿಕ ಕಂಪನಿ ಹೈಕೋರ್ಟ್ ನಿಂದ ಆದೇಶ ಪಡೆದ ಹಿನ್ನೆಲೆಯಲ್ಲಿ ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಯಲ್ಲಿ ಟೆಸ್ಬಿಂಗ್ ನಡೆದಾಗ ದ್ರಾವಣ ಬಳಸಬಹುದು ಎಂಬ ವರದಿ ಬಂದಿತ್ತು,'' ಎಂದರು.



opにより STATE

ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣದ ಮೇಲೆ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ, ಅವಧಿ ಮೀರಿದ ಐವಿ ಗ್ಲುಕೋಸ್ ಹಾಗೂ ಆರ್ಎಲ್ಎಸ್ ಐವಿ ಗ್ಲುಕೋಸ್ನ ಹತ್ತಾರು ಬಾಕ್ಸ್ಗಳನ್ನು ಪತ್ತೆ ಮಾಡಿದೆ. ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಔಷಧ ಉಗ್ರಾಣಕ್ಕೆ ಭೇಟಿ ನೀಡಿ, ಒಂದು ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದರು. ಏಪ್ರಿಲ್ ತಿಂಗಳಿಂದಲೇ ಆರ್ಎಲ್ಎಸ್ ಐವಿ ಗ್ಲುಕೋಸ್ ಬೆಳಗಾವಿಗೆ ಪೂರೈಕೆಯಾಗುತ್ತಿರುವುದು ಕಂಡು ಬಂದಿದೆ. ಇದು ಬಳಕೆಗೆ ಯೋಗ್ಯವೋ ಅಥವಾ ಅಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪತ್ತೆಯಾಗಿರುವ ಗ್ಲುಕೋಸ್ ಗುಣಮಟ್ಟದ ಪರಿಶೀಲನೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಕೆಲ ಔಷಧಗಳ ಬಳಕೆ ಅವಧಿ ಮುಗಿದು ಎರಡು ವರ್ಷವಾಗಿದೆ. ಆದರೂ ಏಕೆ ಇಟ್ರುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

- ಹನುಮಂತರಾಯ ಲೋಕಾಯುಕ ಪೊಲೀಸ್ ವರಿಷ್ಠಾಧಿಕಾರಿ

ಆರೋಗ್ಯ ಇಲಾಖೆಗೇ ಅನಾರೋಗ್ಯ

ಬೆಂಗಳೂರು: ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿನ ವ್ಯಾಪಕ ಭ್ರಷ್ಚಾಚಾರ, ಸ್ವಜನ ಪಕ್ಷಪಾತ, ನಿರ್ಲಕ್ಷದಿಂದ ಮಹಿಳೆಯರ ಮತ್ತು ಮಕ್ಕಳು ಮೃತಪಡುತ್ತಿದ್ದಾರೆ. ಕೂಡಲೇ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಕೇಂದ್ರ

ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳನ್ನು ಶನಿವಾರ ದಿಲ್ಲಿಯಲ್ಲಿ ''ಲೋಕಾಯುಕ್ತ

ದವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅವ್ಯವಸ್ಥೆಗೆ ಛೀಮಾರಿ ಸರಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಆಗುತ್ತಿರುವ ಸಾವನ್ನು ಸರಕಾರ ಮುಚ್ಚಿಡುತ್ತಿದೆ. ಬಳ್ಳಾರಿಯ ಘಟನೆ ಉದಾಹರಣೆ ಅಷ್ಟೇ. ಗ್ಲುಕೋಸ್ ಸಾವಿಗೆ ಕಾರಣ ಎಂಬುದಾಗಿ ತಂಡಗಳು ವರದಿ ನೀಡಿವೆ,'' ಎಂದು ವಿವರಿಸಿದರು. ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಸರಕಾರಿ ಆಸ್ಪಕ್ರೆಗಳ ಜನೌಷಧ ಕೇಂದ್ರಗಳನ್ನು ಮುಚ್ಚುವುದಾಗಿ ಹೇಳುತ್ತಾರೆ. ತಾವೇ ಟೆಂಡರ್ ಕರೆದು ಕಮಿಷನ್ ಹೊಡೆಯಲು ಮುಂದಾಗಿದ್ದೀರಿ

''ನಿರ್ದಿಷ್ಟ ಕಂಪನಿಯ 2ನೇ ಬ್ಯಾಚಿನ

ಗ್ಲುಕೋಸ್ ನಿಷೇಧಿಸುವಂತೆ ಕೇಂದ್ರ ಸರಕಾರ ಸೂಚಿಸಿದ್ದು, ರಾಜ್ಯ ಸುತ್ತೋಲೆ ಸರಕಾರವು ಹೊರಡಿಸಿದ್ದರೂ ಆಸ್ಪತ್ರೆಗಳಿಗೆ ಅದು ಪೂರೈಕೆಯಾಗಿದ್ದು ಹೇಗೆ? ಅದನ್ನು ಬಾಣಂತಿಯರಿಗೆ ಹೇಗೆ ಕೊಟರು? ಹಿಂದಿರುವ ಯಾವುದು,'' ಎಂದು ಪ್ರಶಿಸಿದರು.

111 ನವಜಾತ ಶಿಶು ಮರಣ: ''ಕೇವಲ ಕರ್ನಾಟಕದಲ್ಲಿ ಜನವರಿಯಿಂದ ಈವರೆಗೆ 111 ನವಜಾತ ಶಿಶುಗಳು ಸಾವನ್ನಪ್ಪಿದ ಮಾಹಿತಿ ಸಿಕ್ಕಿದೆ. ಆ ಭಾಗದಲ್ಲೇ ಸಿಸೇರಿಯನ್ ಆದ 27 ತಾಯಂದಿರು ಮೃತಪಟ್ಟಿದ್ದಾರೆ. ಸರಕಾರ ಏನು ಮಾಡುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ,

ಲೈಂಗಿಕ ಹಗರಣಕ್ಕೆ ಪ್ರಯತ್ನ, ಸುಳ್ಳು ಕೇಸ್ ದಾಖಲಿಸಲು ಕುಮ್ಮಕ್ಕು

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಕೇಸ್

ಯತ್ನಿಸಿದ್ದ

ಮುನಿರತ್ಪ

ಆಣತಿಯಂತೆ

ಇಬ್ಬರು ಇನ್ಸ್ಪ್ಪಕ್ಟರ್

ಇನ್ಸ್ ಪೆಕ್ಟರ್ ಗಳ ಕೆಲಸ

ಗಳಿಗೆ ಸಂಕಷ್ಟ ಸಾಧ್ಯತೆ

ಮತ್ತೊಂದು ಕೇಸ್

ಕೊಲೆಗೆ ಸಂಚು,

ಖಾಸಗಿ ಕ್ಷಣ ಸೆರೆ

ವಿಕ ಸುದ್ದಿಲೋಕ ಬೆಂಗಳೂರು

ಹನಿಟ್ರ್ಯಾಪ್, ಅತ್ಯಾಚಾರ ಹಾಗೂ ಜಾತಿ ನಿಂದನೆ ಕೇಸ್ಗಳ ಉರುಳಲ್ಲಿ ಸಿಲುಕಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನ ಅವರ ಕೊರಳಿಗೆ ಲೈಂಗಿಕ ಹಗರಣ ನಡೆಸಲು ಸಂಚು ರೂಪಿಸಿದ್ದ ಮತ್ತೊಂದು ಕೇಸ್ ಸುತ್ತಿಕೊಂಡಿದೆ.

ಲಗ್ಗೆರೆಯ ಮಾಜಿ ಕಾರ್ಪೊರೇಟರ್ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ನೀಡಿರುವ ದೂರು ಆಧರಿಸಿ ಶಾಸಕ ಮುನಿರತ, ಪಾಲಿಕೆ ಮಾಜಿ ಸದಸ್ಯ ವೆಂಕಟೇಶ್ (ಎನ್ ಟಿಆರ್) ಸೇರಿದಂತೆ ಆರು ಮಂದಿ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ■ ಹನಿಟ್ರ್ಯಾಪ್ ಗೆ

ದಾಖಲಾಗಿದೆ. ಪ್ರಕರಣದಲ್ಲಿ ಸುನಂದಮ್ಮ,

ನಿರಂತರ ಕಿರುಕುಳ ನೀಡುತ್ತಿದ್ದ ಶಾಸಕ ಮುನಿರತ್ನ ನನ್ನ ಹಾಗೂ ನನ್ನ ಪತ್ನಿಯ ಖಾಸಗಿ ವಿಡಿಯೊ ರೆಕಾರ್ಡ್ ಮಾಡಿ ಬೆದರಿಸಲು ಸಂಚು ರೂಪಿಸಿ ಡೀಲ್ ನೀಡಿ ಗೌರವಕ್ಕೆ ಧಕ್ಕೆ ತರಲು ಯತ್ರಿಸಿದ್ದರು," ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಳ್ಳು ಕೇಸ್ಗಳು: ''ರಾಜಕೀಯ

ದ್ವೇಷದ ಕಾರಣಕ್ಕೆ ನನ್ನ ವಿರುದ್ದ ಸುಳ್ಳು ಕೇಸ್ಗಳನ್ನು ದಾಖಲಿಸಲು ಪೊಲೀಸರಿಗೆ ಸೂಚನೆಗಳನ್ನು ನೀಡಿದ್ದರು. ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ರೌಡಿಶೀಟರ್ ಪಟ್ಟಿ ತೆರೆಸಿ ಕಿರುಕುಳ ನೀಡಿದ್ದರು. ನನ್ನ ಹಾಗೂ ನನ್ನ ಪತ್ನಿಯನ್ನು ಕೊಲೆ ಮಾಡಲು ಹಲವು ಬಾರಿ

ಪ್ರಯತ್ನಿಸಿದ್ದರು,'' ಎಂದು ದೂರಿನಲ್ಲಿ ದೂರಲಾಗಿದೆ.

''ಪೊಲೀಸ್ ಇನ್ಸ್ ಪೆಕ್ಟರ್ ಗಳಾಗಿದ್ದ ಅಯ್ಯ ಣ್ಣರೆಡ್ಡಿ ಹಾಗೂ ಯತಿರಾಜು ನಾಯ್ಡು ಮುನಿರತ್ನ ಅವರ ಸೂಚನೆಯಂತೆ ಸುಳ್ಳು ಕೇಸ್ ದಾಖಲಿಸಿದ್ದರು. ಅಯ್ಯಣ್ಣರೆಡ್ಡಿ ನಮ್ಮ ಕುಟುಂಬ ಕದಿರಿ ದೇವಾಲಯಕ್ಕೆ ಹೋಗುತ್ತಿದ್ದ ವಿಚಾರ ಅರಿತು ಅಕ್ರಮವಾಗಿ ನಮ್ಮ ಲೊಕೇಶನ್ ಪಡೆದು ಮುನಿರತ್ತಗೆ ನೀಡಿದ್ದರು. ಈ ಲೊಕೇಶನ್ ಆಧರಿಸಿ ಬೆನ್ನಟ್ಟಿದ್ದ ಮುನಿರತ್ನ ಬೆಂಗಲಿಗರು ಕೊಲೆ ಮಾಡಲು ವಿಫಲ ಪ್ರಯತ್ನ ಮಾಡಿದ್ದರು,'' ಎಂದು ಆರೋಪಿಸಲಾಗಿದೆ.

ಜಾತಿ ನಿಂದನೆ ಮಾಡಿದ್ದು ದೃಢ: ಬಿಜೆಪಿ ಶಾಸಕ ಮುನಿರತ್ನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ನಿಂದನೆ ಮಾಡಿರುವುದು ದೃಢಪಟಿದೆ ಎಂದು ಸಿಐಡಿ ಎಸ್ಐಟಿ

ನ್ಯಾಯಾಲಯಕ್ಕೆ ತಿಳಿಸಿದೆ. ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರನ್ನು ನಿಂದಿಸುವ ವೇಳೆ ಶಾಸಕ ಮುನಿರತ್ನ ದಲಿತ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ವೇಲುನಾಯ್ತರ್ ನೀಡಿದ ದೂರಿನ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ

ನ್ಯಾಯಾಲಯಕ್ಕೆ ಜನಪ್ರತಿನಿಧಿಗಳ ಆರೋಪಿ ಮುನಿರತ್ತ ವಿರುದ್ಧ 590 ಪುಟಗಳ ಚಾರ್ಜ್ ಶೀಟ್ ಸಲ್ಪಿಸಿದೆ.

ಆರೋಪಿ ಮುನಿರತ್ನ ಜಾತಿನಿಂದನೆ ಮಾಡಿದ್ದಕ್ಕೆ ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ. ಸಾಕ್ಸ್ವಾಧಾರಗಳೂ ಸೇರಿ 157 ಸಾಕ್ಷ್ಯಗಳನ್ನು ಚಾರ್ಜ್ಶೀಟ್ನೊಂದಿಗೆ ಎಸ್ಐಟಿ ಲಗತ್ತಿಸಿದೆ.

ಆರೋಪಿ ಮುನಿರತ್ನ ಜಾತಿ ನಿಂದನೆ ಮಾಡಿದ್ದರು ಎಂಬ ಆಡಿಯೊ ಹಾಗೂ ಅವರ ಧ್ವನಿ ಮಾದರಿಯನ್ನು ವಿಧಿವಿಜ್ಞಾನ

ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವಿಶ್ಲೇಷಣೆಯಲ್ಲಿ ಆಡಿಯೊದಲ್ಲಿರುವುದು ಮುನಿರತ್ನ ಅವರದ್ದೇ ಧ್ವನಿ ಎಂದು ದೃಢಪಟ್ಟಿದೆ. ಈ ವರದಿಯನ್ನು ಉಲ್ಲೇಖಿಸಿ ಆರೋಪಿ ಜಾತಿನಿಂದನೆ, ದೌರ್ಜನ್ಯ ಎಸಗಿರುವುದು ಜಾತಿ-ಜಾತಿಗಳ ನಡುವೆ ದ್ವೇಷ ಬಿತ್ತಲು ಪ್ರಯತ್ನಿಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಎಸ್ಐಟಿ ಮೂಲಗಳು ಹೇಳಿವೆ.

ಶಾಸಕ ಮುನಿರತ್ನ ವಿರುದ್ಧ ಸುಲಿಗೆ, ಜೀವ ಬೆದರಿಕೆ ಆರೋಪದ ಒಂದು ಕೇಸ್ ಹಾಗೂ ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಹನಿಟ್ರ್ಯಾಪ್, ಅತ್ಯಾಚಾರ ಆರೋಪದ ಮತ್ತೊಂದು ಕೇಸ್ ತನಿಖಾ ಹಂತದಲ್ಲಿವೆ ಎಂದು

ಮೂರು ಕೋಟಿ ರೂ. ಮೌಲ್ಯದ ಮೊಬೈಲ್ ಕಳವು ನ.22ರಂದು ಕಂಟ್ಸೆನರ್ ನಿಲ್ಲಿಸಿ ಮೊಬೈಲ್ಗಳನ್ನು ಕದ್ದು ಪರಾರಿಯಾಗಿರುವ ಚಾಲಕ

ತಾಕೀತು ಮಾಡಿದ್ದಾರೆ.



ಕಂಟೈನರ್ನಲ್ಲಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ಮೊಬೈಲ್ಗಳು ಕಳುವಾಗಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪೆರೇಸಂದ್ರ ಪೊಲೀಸರು

■ **ವಿಕ ಸುದ್ದಿಲೋಕ** ಚಿಕ್ಕಬಳಾೃಪುರ

ಕಂಟೈನರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಲಾರಿಯಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಮೊಬೈಲ್ಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಆದರೆ ರೆಡ್ಡಿಗೊಲ್ಲವಾರ ಬಳಿ ಕಳೆದ ನ.22ರಂದು ಕಂಟೈನರ್ಅನ್ನು ನಿಲ್ಲಿಸಿ ಚಾಲಕ ಕಂಟೈನರ್ನಲ್ಲಿದ್ದ ಹೆಚ್ಚು ಮೊಬೈಲ್ಗಳನ್ನು ಸಾವಿರಕ್ಕೂ ಕದ್ದು ಪರಾರಿಯಾಗಿದ್ದಾನೆ. ಕಂಟೈನರ್ ಅನ್ನು ಅದರಲ್ಲಿದ್ದ ಮೊಬೈಲ್ಗಳನು ಕಳ್ಳತನ ಮಾಡಲಾಗಿದೆ. ಬೆರಳೆಣಿಕೆ ಮೊಬೈಲ್ ಗಳನ್ನು

ಮೊಬೈಲ್ಗಳು ಕಳುವಾಗಿವೆ. ಎಂಐ ಕಂಪನಿಗೆ 3 ಕೋಟಿ ರೂ. ಮೌಲ್ಯದ

ಮೊಬೈಲ್ಗಳನ್ನು ತುಂಬಿಕೊಂಡು ದಿಲ್ಲಿಯಿಂದ ಬೆಂಗಳೂರಿನತ್ತ ಹೊರಟಿದ್ದ ಕಂಟ್ಟೆನರ್ ಸಕಾಲಕ್ಕೆ ಬೆಂಗಳೂರಿಗೆ ತಲುಪಿರಲಿಲ್ಲ. ಅನುಮಾನಗೊಂಡ ಕಂಪನಿಯ ಅಧಿಕಾರಿಗಳು ಕಂಟೈನರ್ ಜಿಪಿಎಸ್ ಪರಿಶೀಲನೆ ನಡೆಸಿದಾಗ ರೆಡ್ಡಿಗೊಲ್ಲಾರಹಳ್ಳಿ ಬಳಿ ನಿಂತಿದ್ದು ಗೊತ್ತಾಗಿದೆ. ನಡೆಸಿದಾಗ ಕಾಣೆಯಾಗಿದ್ದು, ಚಾಲಕ ಕೂಡಾ ಸಂಪರ್ಕಕ್ಕೆ ಹೀಗಾಗಿ ಚಾಲಕನೇ ಮೊಬೈಲ್ ಕದ್ದಿರಬಹುದು ಎಂದು ಪೊಲೀಸರಿಗೆ ದೂರು

ಸೇಪ್ ಸ್ಪೀಡ್ ಕ್ಯಾರಿಯರ್ಸ್ ಪೈ.ಲಿ. ಕಂಪನಿಯಲ್ಲಿ ರಾಹುಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಚಾಲಕನೊಬ್ಬನೇ ಈ ಕಳ್ಳತನ ಮಾಡಿದ್ದಾನೋ ಇಲ್ಲ ಯಾರ್ಕ್ಯಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಆಗ್ರಹ

ರೇಷ್ಠೆಗೂ ವಿಮೆ ಸೌಲಭ್ಯ ವಿಸ್ತರಿಸಿ

ವಿಕ ಸುದ್ದಿಲೋಕ ಬೆಂಗಳೂರು ಗ್ರಾಮಾಂತರ

ಇತರ ಬೆಳೆಗಳಿಗೆ ನೀಡುವಂತೆ ರೇಷ್ಠೆಗೂ ವಿಮೆ ಸೌಲಭ್ಯ ವಿಸ್ತರಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದರು.



ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ರಾಜ್ಯಾದ್ಯಂತ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಟ್ರೆ ಬೆಳೆಯಲಾಗುತ್ತಿದ್ದು, 1.5 ಲಕ್ಷ ಕುಟುಂಬಗಳು ರೇಷ್ಟೆ ಬೆಳೆಯನ್ನೇ ನೆಚ್ಚಿಕೊಂಡಿವೆ. ಆದರೆ ವರ್ಷದಿಂದ ವರ್ಷಕ್ಕೆ

ಭಾವನಾತ್ಮಕವಾಗಿ ಸಾಗುತ್ತದೆ. ದೈಹಿಕವಾಗಿ ಕಾಡುವ

ಒಂದು ಕಾಯಿಲೆ ಹೇಗೆ ಪ್ರತಿಯೊಬ್ಬನ ಮೇಲೆ ಪರಿಣಾಮ

ಬೀರುತ್ತದೆ. ಅದರಿಂದ ಆತ ಮಾನಸಿಕವಾಗಿ ಹೇಗೆ

ಕುಗ್ಗುತ್ತಾನೆ, ಹಾಗೆ ಹೇಗೆ ಬದಲಾಗುತ್ತಾನೆ ಎನ್ನುವುದನ್ನು

ಇದರಲ್ಲಿ ತೋರಿಸಲಾಗಿದೆ. ಈ ವಿಷಯ ವಿಶೇಷ

ಎನಿಸಿದರೂ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ

ನಿರೂಪಿಸುವ ಅವಕಾಶವಿತ್ತು.

ಉತ್ತಮ ತಿರುವು, ಕ್ಣೆಮ್ಯಾಕ್ಸ್

ಫೈಟ್ ಹಾಗೂ ಹೊಸ ವಿಷಯದ

ಮೂಲಕ ಹೇಳಿರುವ ಕಥೆಯು

ಚಿತ್ರಕ್ಕೆ ಶಕ್ತಿ ತುಂಬುವ ಕೆಲಸ

ಮಾಡಿದೆ. ಇದರ ಜೊತೆಗೆ ಅಂಬಾಲಿ,

ಪಾಂಚಿ ತಮ್ಮ ಪಾತ್ರಗಳಿಗೆ ನ್ಯಾಯ

ಒದಗಿಸಿದ್ದಾರೆ. ಎರಡು ವಿಭಿನ್ನ

ಶೇಡ್ನಲ್ಲಿ ಅಂಬಾಲಿ ಮಿಂಚಿದ್ದಾರೆ.

ಹಾಗೇ ಚಿಕ್ಕ ಹುಡುಗನ ಪಾತ್ರದಲ್ಲಿ

ನಟಿಸಿರುವ ಲೋಹಿತ್ ನಟನೆ

ಗಮನ ಸೆಳೆಯುತ್ತದೆ. ಚಿತ್ರಕಥೆಯಲ್ಲಿ

ಬದಲಾಗುತ್ತಿರುವ ಹವಾಮಾನ, ಮಳೆಯ ವೈಪರೀತ್ಯದಿಂದ ಹಿಪುನೇರಳೆ ಸೊಪ್ಪು ಹಾಗೂ ರೇಷ್ಠೆ ಹುಳುಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ನುಸಿ ಮತ್ತು ಕೀಟಗಳ ಹಾವಳಿಯಿಂದ ಹಿಪುನೇರಳೆ ಸೊಪ್ಪಿನ ಗುಣಮಟ್ಟಮತ್ತು ಇಳುವರಿ ಕುಸಿತವಾಗುತ್ತಿದೆ. ಕಳಪೆ ಹಾಗೂ ರೋಗಪೀಡಿತ ಮೊಟ್ಟೆಗಳ ಚಾಕಿಯಿಂದ ರೇಷ್ಠೆಹುಳು ಸಾಕಾಣಿಕೆಗೆ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಹಾಗೂ

20.08.2024 ವಿಜಯ ಕರ್ನಾಟಕ

ರಾಜ್ಯದಲ್ಲಿ 1.5 ಲಕ್ಷ ಕುಟುಂಬಗಳಿಂದ ರೇಷ್ಮೆ ಕೃಷಿ ರೇಷ್ಠೆಗೂ ವಿಸ್ತರಿಸಲಿ ವಿಮೆ ಸೌಲಭ

ತೋಟಗಾರಿಕೆ ಬೆಳೆಗಳಿಗೆ ಇರುವಂತೆ ರೇಷ್ಟ್ರಕೃಷಿಗೂ ಫಸಲ್ ವಿಮಾ ಯೋಜನೆಯ ಮಾದರಿಯಲ್ಲಿ ವಿಮೆ ಸೌಲಭ್ಯ ಕಲ್ಪಿಸಿದರೆ ಬೆಳೆಗಳು ಕೈಸೇರದ ಸಂದರ್ಭದಲ್ಲಿ ಲಕ್ಷಾಂತರ ರೇಷ್ಠೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ನಿಯಮ 377ರ ಅಡಿಯಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಸಂಸದರು ತಿಳಿಸಿದ್ದಾರೆ.

ಶ್ರೀ ಅಚಲ್ ಜಹಾರಿ ವಾಜಪೇಯು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಂಶೋಧನಾ ಸಂಸ್ಥೆ, ಬೆಂಗಳೂರು No:SABVMCRI/E-TENDER/MS/07/2024-25.

ಟೆಂಡರ್ ಅಭಿಸೂಚನೆ ವಿಷಯ: ಶ್ರೀ.ಅ.ಬಿ.ವಾ.ವೈ.ಮ.ಸಂ.ಸಂ ಯ ಅಧೀನದಲ್ಲಿ ಬರುವ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆಗಾಗಿ ಕೆಟಿಪಿಪಿ ನಿಯಮದಂತೆ ಇ-ಟೆಂಡರ್ಗಳನ್ನು ಅರ್ಹ ಆಸಕ್ತ ಸಂಸ್ಥೆಗಳಿಂದ

1. ಟೆಂಡರ್ಗಳನ್ನು ಅಪ್ ಲೋಡ್ ಮಾಡಲು ಪ್ರಾರಂಭದ ದಿನಾಂಕ: 30.11.2024 2. ಟೆಂಡರ್ ಬಗ್ಗೆ ಪ್ರಶ್ನಾವಳಿಗಳಿಗೆ ಅಂತಿಮ ದಿನಾಂಕ: 02.12.2024 ರ ಸಂಜೆ 05.30 ಗಂಟೆ. 3.ಟೆಂಡರ್ಗಳನ್ನು ಅಪ್ಲೋಡ್ ಮಾಡಲು ಅಂತಿಮ ದಿನಾಂಕ: 07.12.2024 ರ ಸಂಜೆ 05.30 ಗಂಟೆ. 4. ಸ್ಯಾಂಪಲ್ ಗಳನ್ನು ನೀಡುವ ದಿನಾಂಕ: 07.12.2024ರ ಬೆಳಗ್ಗೆ 1.00 ರಿಂದ ಸಂಜೆ 4.00 ಗಂಟೆವರೆಗೆ. 5. ಟೆಂಡರ್ಗಳನ್ನು ತೆರೆಯುವ ದಿನಾಂಕ (ಮೊದಲನೆ ಲಕೋಟೆ): 09.12.2024 ರ ಬೆಳಗ್ಗೆ 10.30 ಗಂಟೆ.

ಈ ವಿಷಯದಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಬೇಕಾದ ಪಕ್ಷದಲ್ಲಿ ಕೆಲಸದ ದಿನಗಳಲ್ಲಿ ಈ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್/ಸಹಾಯಕ ಆಡಳಿತಾಧಿಕಾರಿಗಳನ್ನು

DIPR/CP/3544/Zen/2024-25

ಸಹಿ/- ನಿರ್ದೇಶಕರು ಹಾಗೂ ಡೀನ್ ಶ್ರೀ.ಅ.ಬಿ.ವಾ.ವೈ.ಮ.ಸಂ.ಸಂ, ಬೆಂಗಳೂರು

ನೋಂದಾಯಿತ ಕಛೇರಿ: ಫ್ಲ್ಯಾಟ್ ನಂ. ಎ2–105, ಕಾವೇರಿ ಬ್ರಾಕ್ಷ್, ನ್ಯಾಷನಲ್ ಗೇಮ್ಸ್ ಹೌಸಿಂಗ್ ಕಾಂಪ್ಲೆಕ್ಸ್ ಕೋರಮಂಗಲ, ಬೆಂಗಳೂರು–560047 ದೂ:+91–4344–405500, ಫ್ಯಾಕ್ಸ್ +91–4344–405620/405630 ಇಮೇಲ್: investorservices@wendtindia.com ಬೆಬ್ಸ್ಟ್ರೈಟ್: www.wendtindia.com

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರದ (ಲೆಕ್ಷಪತ್ರ ನಿರ್ವಹಣೆ, ಲೆಕ್ಷಪರಿಶೋಧನೆ, ವರ್ಗಾವಣೆ ಮತ್ತು ಮರುಪಾವತಿ) ನಿಯಮಗಳು 2016ರ ನಿಬಂಧನೆಗಳ ಅನುಸಾರ ಈ ಮೂಲಕ ಸೂಚನೆ ನೀಡಿದೆ.

ಕಂಪನಿಗಳ ಕಾಯಿದೆ 2013 (*ದಿ ಆಕ್ಟ್*) ಮತ್ತು ಮೇಲೆ ತಿಳಿಸಿದ ನಿಯಮಗಳ ಸೆಕ್ಷನ್ 124(6) ಪ್ರಕಾರ ಸತತ ಏಳು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಲಾಭಾಂಶವನ್ನು ಪಾವತಿಸದ ಅಥವಾ ಕ್ಷೈಮ್ ಮಾಡದಿರುವ ಎಲ್ಲಾ ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಸಂರಕ್ಷಣಾ ನಿಧಿ ('ಐಇಪಿಎಫ್') ಪ್ರಾಧಿಕಾರದ ಡಿಮ್ಯಾಟ್ ಖಾತೆಗೆ ವರ್ಗಾಯಿಸಬೇಕಾಗುತ್ತದೆ. 2017–18ನೇ ಹಣಕಾಸು ವರ್ಷಕ್ಕೆ ಘೋಷಿಸಲಾದ ಅಂತಿಮ ಲಾಭಾಂಶಕ್ಕೆ ಸಂಬಂಧಿಸಿದಂತೆ ಕಾಯಿದೆ/ನಿಯಮಗಳ ಪ್ರಕಾರ ಷೇರುಗಳನ್ನು ವರ್ಗಾಯಿಸಲು 2ನೇ ಮಾರ್ಚ್ 2025 ಅಂತಿಮ ದಿನಾಂಕವಾಗಿದೆ. ನಿಯಮಗಳಲ್ಲಿ ಸೂಚಿಸಲಾದಂತೆ ವಿವಿಧ ಅಗತ್ಯಗಳಿಗೆ ಬದ್ದವಾಗಿ ಸದರಿ ನಿಯಮಗಳ ಅಡಿಯಲ್ಲಿ ಐಇಪಿಎಫ್ ಪ್ರಾಧಿಕಾರಕ್ಕೆ ಷೇರುಗಳನ್ನು ವರ್ಗಾಯಿಸುವ ಬಗ್ಗೆ ಸಂಬಂಧಪಟ್ಟ ಷೇರುದಾರರ ಇತ್ತೀಚಿನ ವಿಳಾಸಕ್ಕೆ

ಕಂಪನಿಯು ಐಇಪಿಎಫ್ ಪ್ರಾಧಿಕಾರಕ್ಕೆ ವರ್ಗಾವಣೆಯಾಗಬೇಕಾದ ಷೇರುದಾರರ ಷೇರುಗಳ ಸಂಪೂರ್ಣ ವಿವರಗಳನ್ನು ಅಪ್ಲೋಡ್ ಮಾಡಿದ್ದು, ಅವುಗಳನ್ನು ಸಂಬಂಧಿತ ಷೇರುದಾರರು ಪ್ರಾಧಿಕಾರದ ವೆಬ್ಸ್ಟ್ರೆಟ್ https://wendtindia.com/investors/ ನಲ್ಲಿ ಪರಿಶೀಲಿಸಿಕೊಳ್ಳಬಹುದು ಐಇಪಿಎಫ್ ಪ್ರಾಧಿಕಾರಕ್ಕೆ ವರ್ಗಾಯಿಸಲ್ಪಡುವ ಕ್ಷೈಮ್ ಮಾಡದ ಲಾಭಾಂಶ ಮತ್ತು ಷೇರುಗಳು ಸೇರಿದಂತೆ ಆ ಷೇರುಗಳ ಮೇಲಿನ ಎಲ್ಲಾ ಪ್ರಯೋಜನಗಳನ್ನು ಷೇರುದಾರರು ಗಮನಿಸಬಹುದು ಮತ್ತು ನಿಯಮಗಳಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಐಇಪಿಎಫ್ ಪ್ರಾಧಿಕಾರದಿಂದ ಅವರು ಕ್ಲೈಮ್ ಮಾಡಬಹುದು.

ಒಂದು ವೇಳೆ ಕಂಪನಿಯು 7**ನೇ ಫೆಬ್ರವರಿ 2025**ರೊಳಗೆ ಅಗತ್ಯವಾದ ದಾಖಲೆಗಳನ್ನು ಸ್ವೀಕರಿಸದಿದ್ದರೆ, ಯಾವುದೇ ಹೆಚ್ಚುವರಿ ಸೂಚನೆ ನೀಡದೆಯೇ ಕಂಪನಿಯು ಸದರಿ ನಿಯಮಗಳ ಅಗತ್ತತೆಗಳ ಅನುಸಾರ, ಅದರಲ್ಲಿ ಸೂಚಿಸಲಾದ ಕಾರ್ಯವಿಧಾನದ ಪ್ರಕಾರ ಷೇರುಗಳನ್ನು ಐಇಪಿಎಫ್

ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದರೆ ಷೇರುದಾರರು ಕೆಳಗೆ ನಮೂದಿಸಿದ ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ಅಥವಾ ಕಂಪನಿಯನ್ನು ಸಂಪರ್ಕಿಸಬಹುದು:

ವೆಂಡ್ಟ್ (ಇಂಡಿಯಾ) ಲಿಮಿಟೆಡ್ ಹೊಸೂರು-635126, ತಮಿಳುನಾಡು ದೂ. ನಂ. +91-4344-405500 ಫ್ರಾಕ್ಸ್: +91-4344-405620/405630 ಇ-ಮೇಲ್: arjunrajp@wendtindia.com ವೆಬ್ಸ್ಟ್: www.wendtindia.com ಸಂಪರ್ಕಿಸುವ ವ್ಯಕ್ತಿ: ಶ್ರೀ ಅರ್ಜುನ್ ರಾಜ್ ಪಿ.

ಕೆಫಿನ್ ಟೆಕ್ಸಾಲಜೀಸ್ ಲಿಮಿಟೆಡ್

ಘಟಕ: ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಸೆಲೆನಿಯಂ ಟವರ್-ಬಿ, ಪ್ರಾಟ್ ನಂ. 31 & 32, ಫೈನಾನ್ಷಿಯಲ್ ಡಿಸ್ಟಿಕ್ಟ್, ನಾನಕ್ರಮಗುಡ, ಟೋಲ್ ಫ್ರೀ ನಂ.: 1800 3094 001 ಇ-ಮೇಲ್: einward.ris@kfintech.com ಸಂಪರ್ಕಿಸುವ ವ್ಯಕ್ತಿ : ಶ್ರೀಮತಿ ಕೃಷ್ಣ ಪ್ರಿಯಾ ಎಂ. ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಪರವಾಗಿ

ಅರ್ಜುನ್ ರಾಜ್ ಪಿ.

ಜಿಲಾ ಪಂಚಾಯತ್, ಚಿಕ್ಕಬಳ್ಳಾಮರ

ಕಾರ್ಯಪಾಲಕ ಅಭಿಯಂತರರು. ಪಂಚಾಯತ್ ರಾಜ್

ಇಂಜಿನಿಯರಿಂಗ್ ವಿಫಾಗ, ಚಿಕ್ಕಬಳ್ಳಾಮರ ಇ–ಪಕ್ಕೂರ್**ಮೆಂಟ್ ಟೆಂಡರ್ ಪಕಟಣೆ ಸಂಖೈ: 11/2024–2**5

ದಿನಾಂಕ: 25.11.2024 ಸ್ಪ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ಕೆ.ಡಬ್ಲ್ಯೂ – I ರ ನಿಬಂಧನೆಗೊಳಪಟ್ಟಂತೆ ಟೆಂಡರ್ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 2000ರ ಪ್ರಕಾರ ಐಟಂವಾರು ಇ-ಪ್ರಕ್ಕೂರ್ ಮಂಟ್ ಏಕ ಲಕೋಟೆ ಪದ್ರತಿಯಲ್ಲಿ ಚಿಕ್ಕಬಳ್ಳಾಮರ ವಿಭಾಗ ವ್ಯಾಪ್ತಿಯ ಈ ಕೆಳಗೆ ನಮೂದಿಸಿರುವ ಕಾಮಗಾರಿಗಳಿಗೆ ಸೂಕ್ಷ ದರ್ಜೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಎನ್ರೋಲ್ ಮಾಡಿಸಿಕೊಂಡಿರುವ ಅಧಿಕೃತ ಗುತ್ತಿಗೆದಾರರಿಂದ ಆಹ್ಯಾನಿಸಲಾಗಿದೆ. ಇ–ಪಕ್ಕೂರ್ಮೆಂಟ್ ದಾಖಲೆಗಳಿಗಾಗಿ ಇಲಾಖಾ ವೆಬ್ಸೈಟ್ https:/ /eproc.karnataka.gov.in ಮೂಲಕ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. (1) E-procurement ಮುಖಾಂತರ ಅರ್ಜಿ ಸಲ್ಲಿಸುವ ಹಾಗೂ ಷೆಡ್ಕೂಲ್-ಬಿ ಗಳನ್ನು ವೆಬ್ ಸೈಟ್ನಲ್ಲಿ ಭರ್ತಿ ಮಾಡಿ ಸಲ್ಲಿಸುವ ಕೊನೆಯ ದಿನಾಂಕ: 10,12,2024ರ 16,30 ರವರೆಗೆ, (2) ಶಾಂತ್ರಿಕ ಬಿಡ್ನ್ಸ್ನ ತೆರೆಯುವ ದಿನಾಂಕ:11.12.2024ರಂದು 16.35 ನಂತರ. (3) ಅರ್ಜಿ ಶುಲ್ತ (ಹಿಂದಿರುಗಿಸಲಾಗುವುದಿಲ್ಲ): ಹಿಂದಿರುಗಿಸಲಾಗುವುದಿಲ್ಲ.

ಸಹಿ/- ಕಾರ್ಯಪಾಲಕ ಅಭಿಯಂತರರು ಪಂ.ರಾ.ಇಂ. ವಿಭಾಗ, ಚಿಕ್ಕಬಳ್ಳಾಮರ ವಾಸಾಸಂಇ/ಚಿಕ್ಕಬಳ್ಳಾಮರ/ಆರ್.ಓ.ಸಂಖ್ಯೆ:293/ಕೆಎಸ್ಎಂಸಿಎ/2024–25

ಕರ್ನಾಟಕ ಸರ್ಕಾರ 🎪 ಧಾರ್ಮಿಕ ದತ್ತಿ ಇಲಾಖೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ , ಎಡೆಯೂರು

ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ - 572 142 ದೂ: 08132 – 228223, Email: yedeyur.ssss@gmail.com, ವೆಬ್ಸ್ಟ್ರೆಟ್ www.yedeyursiddalingeshwara.com ಸಂಖ್ಯೆ : ಸಿಆರ್ /18 /ಲೆ.ವಿ. /ಮುಡಿ.ಟಿಷಿಕೂ / ಎ-ಪಕ್ಕೂರ್ /2024-25

ತುಮಕೂರು ಜಿಲ್ಲೆ, ಕಾಣಿಗಲ್ ತಾಲ್ಲೂಕು, ಎಡೆಯೂರು ಕ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದ ಈ ಕೆಳಕಂಡ ಕ್ರ.ಸಂ. (1) ರಿಂದ (3)ರವರೆಗೆ ಇ-ಮ್ರೊಕ್ಕೂರ್-ಮೆಂಟ್ ಮೂಲಕ ಟೆಂಡರ್,ನಲ್ಲಿ ಹಾಗೂ ಕ್ರ.ಸಂ. (4), (5) ರಲ್ಲಿನ

	क्ष (ब	ವಿವರ	ಅವಧಿ	ವಿಧ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ
	1	ತ್ರೀ ಕ್ಷೇತ್ರದ ಮುಡಿ ಸೇವಾ ಭವನದಲ್ಲಿ	ದಿನಾಂಕ:	ಇ-ಪ್ರೊಕ್ಕೂರ್ಮೆಂಟ್	23.12.2024
		ಮುಡಿ ಟಿಕೆಟ್ ಮಾರಾಟ ಮತ್ತು	01.01.2025	ಕರ್ನಾಟಕ ವೆಬ್ಸ್ಮೆಟ್	ಸೋಮವಾರ
		ಕೊದಲು ಸಂಗ್ರಪಣೆ ಮಾಡುವ ಪಕ್ಕು	ರಿಂದ	(ಕೆ.ಪಿ.ಪಿ ಪೋರ್ಟಿಲ್)	
	2	ತೀ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ	31.12.2025	ಮೂಲಕ	
		ಪಾದರಕ್ಷೆಗಳನ್ನು ಕಾಯ್ದುಕೊಳ್ಳುವ ಹಕ್ಕು	ರವರೆಗೆ ಒಂದು ವರ್ಷಕ್ಕೆ		
	3	ಶ್ರೀ ಕ್ಷೇತ್ರದಲ್ಲಿ ದೇವಾಲಯದ	wow sare		
		ವತಿಯಿಂದ ನೀಡುವ ಸಾಮಗ್ರಿಗಳನ್ನು			
		ಉಪಯೋಗಿಸಿಕೊಂಡು ಲಾಮ=			
		ಮಿಠಾಯಿ ಮವಾಪ್ರಸಾದವನ್ನು			
		ತಯಾರು ಮಾಡಿ, ಮಾರಾಟ ಮಾಡುವ			
		ಹಾಗೂ ತೀರ್ಥದ ಬಾಟಲಿಗಳನ್ನು			
		ಮಾರಾಟ ಮಾಡುವ ಹಕ್ಕು			
	4	ಶ್ರೀ ಕ್ಷೇತ್ರದ ಮವಾಗೋಪುರದ		ಶ್ರೀ ಕ್ಷೇತ್ರದಲ್ಲಿ ಬಹಿರಂಗ	ಹರಾಜು ನಡೆಯುವ
I		ಮುಂಬಾಗದಲ್ಲಿ ಚಕರು ಒಡೆಯುವ		ದಿನಾಂಕ: 20.12.2024	ತುಕವಾರ ಮರಾ.ಹ.

ಮೇಲ್ಯಂಡ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಈ ಕಥೇರಿ ದೂರವಾಣೆ ಸಂಖ್ಯೆ: 08132–228223 ಅನ್ನು / ಮುದ್ದಾಂ ಕಛೇರಿಗೆ ಭೇಟಿ ಕೊಟ್ಲು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಈಡುಗಾಯಿಗಳನ್ನು ಸಂಗ್ರಹಿಸುವ ಹಕ್ಕು

ಕಗ್ಗೆರೆ ತಪೋಕ್ಷೇತ್ರದ ಹಾಲಿ ಮುಡಿ

ತೆಗೆಯುವ ಸ್ಥಳದಲ್ಲಿ ಮುಡಿ ಟಿಕೆಟ್

ಮಾರಾಟ ಮತ್ತು ಕೂದಲು ಸಂಗ್ರಹಣೆ

ಸಹಿ/- ಕಾರ್ಯನಿರ್ವಹಣಾಧಿಕಾರಿ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರ, ಎಡೆಯೂರು, ಕುಣಿಗಲ್ ತಾಲ್ಲೂಕ

12.30 ಗಂಟೆಗೆ ಹರಾಜು.

3.00 ಗಂಟೆಗೆ ಹರಾಜು

ಶ್ರೀ ಕ್ಷೇತ್ರದಲ್ಲಿ ಬಹಿರಂಗ ಹರಾಜು ನಡೆಯುವ

ದಿನಾಂಕ: 20.12.2024 ಶುಕ್ರವಾರ ಮಧ್ಯಾಹ

ದೆವ್ವದ ಮನೆಯಲ್ಲಿ ಭಾವನಾತ್ಮಕ ಕಥೆ ನಗಿಸುವ ಪ್ರಯತ್ನ ಮಾಡುತ್ತಾ ಸಾಗಿದರೆ, ದ್ವಿತೀಯಾರ್ಧ

ಕನ್ನಡ ಚಿತ್ರ I **ನಾ ನಿನ್ನಬಿಡಲಾರೆ**

ರಾ ಕಥೆಯನ್ನು ಭಾವನಾತ್ಮಕ ವಿಷಯದ ಜತೆಗೆ ಬೆಸೆದು ತೆರೆ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಕ ನವೀನ್ ಜಿ.ಎಸ್. 'ನಾ ನಿನ್ನ ಬಿಡಲಾರೆ' ಸಿನಿಮಾ ಮೂಲಕ ಮಾಡಿದ್ದಾರೆ. ಹಾರರ್ ಜಾನರ್ ಚಿತ್ರದಲ್ಲಿ ಸಾಮಾನ್ಯವಾಗಿ

ಇರುವಂತಹ ದಟ್ಟಕಾಡಿನಲ್ಲಿ ಇರುವ ಒಂಟಿ ಹಾಗೂ ನಿಗೂಢ ಮನೆ ಇದರಲ್ಲೂ ಇದೆ. ಆ ಮನೆಯಲ್ಲಿ ದೆವ್ನಇದೆ ಎಂದು ಮಾಹಿತಿ ಪಡೆದು ಅದನ್ನು ಹುಡುಕಲು ಬರುವ ತಂಡಕ್ಕೆ ಅನುಭವಗಳಿಂದಲೆ ಶುರುವಾಗುತ್ತದೆ. ಆದರೆ ಬಳಿಕ

ಹೊಸ ತಿರುವು ಪಡೆದುಕೊಳ್ಳುತ್ತದೆ. ಕಥಾನಾಯಕಿ (ಅಂಬಾಲಿ)ಗೆ ತಾನು ಯಾರು ಎಂಬುದು ಮರೆತು ಹೋಗಿರುತ್ತದೆ. ಕಥಾನಾಯಕ ರಿಷಿ

(ಪಾಂಚಿ) ಅಂಬಾಲಿ ಕೈ ಮೇಲಿನ ಟ್ಯಾಟೂ ನೋಡಿ ಗುರುತಿಸುತ್ತಾನೆ. ಆಕೆಗೆ ಮರೆತುಹೋಗಿರುತ್ತದೆ. ಅದನ್ನು ತಿಳಿದ

ಮನೆಗೆ ಸುರಕ್ಷಿತವಾಗಿ ತಲುಪಿಸಬೇಕು ಎಂದುಕೊಳ್ಳುತ್ತಾನೆ. ಮುಂದೆ ಆಕೆಯ ಬಗ್ಗೆ ಹಾಗೂ ಆಕೆ ನಿಜವಾಗಿಯೂ ಯಾರು, ಅವಳಿಗೆ ಏನಾಗಿತ್ತು ಎನ್ನುವ ಸತ್ಯ ರಿಷಿಗೆ ಗೊತ್ತಾಗುತ್ತದೆ. ಆಕೆಯನ್ನು

ಆವರಿಸಿಕೊಂಡ ಸಮಸ್ಯೆಯನ್ನು ದೂರ ಮಾಡುವ ಚಿತ್ರವೇ 'ನಾ ನಿನ ಬಿಡಲಾರೆ'. ಮೇಲ್ಫೋಟಕ್ಕೆ ಇದೊಂದು ಹಾರರ್ ಚಿತ್ರ. ಆದರೆ ಇಲ್ಲಿ ಭಯಪಡಿಸುವ ಅಂಶಗಳಿಗಿಂತ ಭಾವನಾತ್ಮಕವಾದ ಅಂಶಗಳಿಗೆ ಪ್ರಾಮುಖ್ಯತೆ ಹೆಚ್ಚು ನೀಡಲಾಗಿರುವುದು

ವಿಶೇಷ. ಮೊದಲಾರ್ಧ ನಿಧಾನವಾಗಿ ಸಾಗುತ್ತಾ ಅಲ್ಲಲ್ಲಿ

ಗಟ್ಟಿತನ, ಹಾಸ್ಯ ಹಾಗೂ ಕೆಲವು ಭಯಾನಕ ಅಂಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿ ಬರುವ ಅವಕಾಶವಿತ್ತು. ತ್ಯಾಗರಾಜನ್ ರಿಷಿ, ಆಕೆಗೆ ನೆನವು ಬಂದ ಬಳಿಕ ಅವರ ನಿನಿ ವಿಮರ್ಶೆ ಸಂಗೀತ, ವೀರೇಶ್ ಛಾಯಾಗ್ರಹಣ ಚಿತ್ರಕ್ಕೆ

> - ಪ್ರಮೋದ ಮೋಹನ ಹೆಗಡೆ **ನಿರ್ದೇಶನ:** ನವೀನ್ ಜಿ.ಎಸ್. ತಾರಾಗಣ: ಅಂಬಾಲಿ ಭಾರತಿ, ಪಾಂಚಿ, ಕೆ.ಎಸ್ ಶ್ರೀಧರ್, ಸೀರುಂಡೆ ರಘು ಮುಂತಾದವರು.

ಪೂರಕವಾಗಿದೆ.

ಸ್ಟಾರ್: 🛨 🛨 🛨

Rating Scale: TRASH* | BELOW AVERAGE** | AVERAGE **1/2 | ABOVE AVERAGE *** GOOD ***1/2 VERY GOOD **** OUTSTANDING ****1/2 | MASTERPIECE ****

ಅಕ್ರಮ ವಾಸ: 12 ಪಾಕ್ ಪ್ರಜೆಗಳ ಮೇಲೆ ಚಾರ್ಜ್ ಶೀಟ್

a a a b a

ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಪಾಕಿಸ್ತಾನದ 12 ಮಂದಿ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಜಿಗಣಿ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.

ಆರೋಪಿಗಳಾದ ರಶೀದ್ ಅಲಿ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ (48), ಈತನ ಪತ್ರಿ ಆಯೇಷಾ ಅಲಿಯಾಸ್ ರಾಣಿ (38) ಇತರೆ ಸಂಬಂಧಿಕರು ಸೇರಿ 12 ಮಂದಿ ವಿರುದ್ಧ ವಿದೇಶಿಗರ ಕಾಯಿದೆ ಉಲ್ಲಂಘನೆ, ನಕಲಿ ದಾಖಲೆ ಸೃಷ್ಟಿಆರೋಪದನ್ರಯ ಆನೇಕಲ್ ನ ಜೆಎಂಎಫ್ಸ್ ನ್ಯಾಯಾಲಯಕ್ಕೆ 1350 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 100ಕ್ಕೂ ಅಧಿಕ ಮಂದಿ ಸಾಕ್ಷಿದಾರರನ್ನು ಉಲ್ಲೇಖಿಸಲಾಗಿದೆ. ಜತೆಗೆ, ಆರೋಪಿ ರಶೀದ್ ಪಾಕಿಸ್ತಾನದ ಕರಾಚಿ ಪ್ರಜೆ ಎಂಬುದಕ್ಕೆ ಗುರುತಿನ ಚೀಟಿ ಸಿಕ್ಕಿದ್ದು, ಅದನ್ನು ಲಗತ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. **ಧರ್ಮ ಪ್ರಚಾರ:** ಆರೋಪಿ ರಶೀದ್ ಸೇರಿದಂತೆ ಎಲ್ಲರೂ ಭಾರತೀಯ ದಾಖಲೆಗಳನ್ನು ಸೃಷ್ಟಿಸಿ ಕೊಂಡಿದ್ದರು. ಪಾಸ್ಪೋರ್ಟ್ ಸಹ ಹೊಂದಿ ದ್ದರು. ಇಸ್ಲಾಂ ಬೋಧನೆಯ 'ಮೆಹದಿ ಫೌಂಡೇಶನ್'ಗೆ ಆರೋಪಿಗಳು ಕೆಲಸ ಮಾಡುತ್ತಿ ದ್ದರು. ಧರ್ಮ ಪ್ರಚಾರವೇ ಆರೋಪಿಗಳ ಕೆಲಸವಾಗಿದ್ದು, ಈ ಕಾರ್ಯಕ್ಕಾಗಿ ಮೆಹದಿ ಫೌಂಡೇಶನ್ ನಿಂದ ಹಣ ಪಡೆಯುತ್ತಿದ್ದರು.

ಆರು ವರ್ಷಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಆಗಮಿಸಿದ್ದ ರಶೀದ್, ಜಿಗಣಿಯ ರಾಜಾಪುರದ ಮನೆಯಲ್ಲಿ ವಾಸಿಸುತ್ತಿದ್ದರು. ಹೊರಗಡೆ ಶಂಕರ್ ಶರ್ಮಾ ಎಂದು ಹೇಳಿಕೊಳ್ಳುತ್ತಿದ್ದ ರಶೀದ್, ಮನೆಯೊಳಗಡೆ ಇಸ್ಲಾಂ ವಿಧಿವಿಧಾನ ಆಚರಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕರ್ನಾಟಕ ಸರ್ಕಾರ

ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಯಚೂರು #1-4-156/165/181, Raghavendra Colony I,B, Road, Raichur -584101, E-mail: dmgsgraichur@gmail.com

ಸಂ:ಹಿಭೂವಿ:ಗಭೂಇ:2024–25

DIP/RCR/557KSMCA/555/2024-25

ಕೋಟೇಷನ್ ಪ್ರಕಟಣೆ

1) ಸಂಗ್ರಹಣೆ ಮಾಡಬೇಕಾದ ವಿವರ:– ಡಿ.ಎಂ.ಎಫ್.ಟಿ ನಿಧಿಯನ್ನು ಬ್ಯಾಂಕಿನಲ್ಲಿ ಮುದ್ಧತಿ ಠೇವಣಿ ಮಾಡುವ ಕುರಿತು ಕೋಟೇಷನ್ ನೀಡಲು ಇಟ್ಟ ಮೊತ್ಯ:– ರೂ. 814.78 ಲಕ್ಷಗಳು. ಕೋಟೇಷನ್ ಸಲ್ಲಿಸಲು ಕೊನೆಯ ದಿನಾಂಕ:– 07.12.2024 @17.30 PM. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ :– ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, #1–4–156/165/181 ಐ.ಡಿ.ಎಸ್.ಎಂ.ಟಿ ಲೇಔಟ್ ರಾಘವೇಂದ್ರ ನಗರ, ಪಾವನಿ ರೇಸ್ಪೋರೆಂಟ್ ಹಿಂದುಗಡೆ, ಮಂತ್ರಾಲಯ ರಸ್ತೆ ರಾಯಚೂರು. ಪ್ರಿಬಿಡ್ ಸಭೆ ದಿನಾಂಕ ಮತ್ತು ಸಮಯ:– Pre-Bid Meeting Date 05 -12-2024 @ 11-00 AM @ DMG Office Raichur.

Note: The Régional / Zonal / Head Offices Of Bank Only Shall Participate and No individual bank branch shall participate ಸಹಿ/- ಹಿರಿಯ ಭೂವಿಜ್ಞಾನಿ

ರಾಯಚೂರ

ದಿನಾಂಕ 29-11-2024

ಪಿಜಿ ವೈದ್ಯಕೀಯ: ಚಾಯ್ಸ್ ದಾಖಲಿಗೆ ಸಮಯ ವಿಸ್ತರಣೆ **ಬೆಂಗಳೂರು:** ಸಾತಕೋತ್ತರ ವೈದ್ಯಕೀಯ

ಪದವಿ ಕೋರ್ಸ್ ನೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್ ದಾಖಲಿಸಲು ಡಿ.1ರ ಬೆಳಿಗ್ಗೆ 11 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷ್ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು, ಚಾಯ್ಸ್ ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು. ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ ಎಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.